

Code No. : **MU 41 P-2 (K) RS-J**
Revised Scheme

Special Music, Dance & Talavadya Examination, May, 2018

ಭರತನಾಟ್ಯ ಪರೀಕ್ಷೆ (ಪರಿಷ್ಕೃತ)

ಕಿರಿಯ ದರ್ಜೆ

ಪ್ರಾಯೋಗಿಕ ವಿಭಾಗ — ಪತ್ರಿಕೆ - II

ಸಮಯ : 30 ನಿಮಿಷಗಳು]

[ಅಂಕಗಳು : 150

1. ನರ್ತಕರಿಗೆ ವ್ಯಾಯಾಮ ಮಾಡುವುದರಿಂದ ಉಂಟಾಗುವ ಪ್ರಯೋಜನಗಳೇನು ? 5
2. ಕೆಳಕಂಡ ವ್ಯಾಯಾಮ ಕ್ರಿಯೆಯನ್ನು ಮಾಡಲು ತಿಳಿಸಿ ಹಾಗೂ ಅವುಗಳ ಉಪಯೋಗವೇನೆಂದು ಕೇಳುವುದು : 10
 - a) ಮುಮ್ಮುಖ ಕ್ರಿಯೆ
 - b) ವರ್ತುಲ ಕ್ರಿಯೆ
 - c) ಮೇರುವಕ್ರ ಕ್ರಿಯೆ
 - d) ಊರ್ಧ್ವ ಮತ್ತು ಅಧೋ ತ್ರಾಟಕ
 - e) ವೃಕ್ಷಾಸನ
3. ದಶವಿಧ ಅಡವುಗಳನ್ನು ಹೆಸರಿಸಿ. ಯಾವುದಾದರೂ ಎರಡು ಅಡವುಗಳನ್ನು ತ್ರಿಕಾಲದಲ್ಲಿ ಮಾಡಿ ತೋರಿಸುವುದು (ಪರೀಕ್ಷಕರ ಆಯ್ಕೆ) 15
4. ಅಸಂಯುತ / ಸಂಯುತ ಹಸ್ತಗಳನ್ನು ಮಾಡಿ ತೋರಿಸಿ. (ಪರೀಕ್ಷಕರ ಆಯ್ಕೆ) 10
5. ದೃಷ್ಟಿಭೇದ / ಶಿರೋಭೇದದಲ್ಲಿ ಯಾವುದಾದರೊಂದನ್ನು ಶ್ಲೋಕಸಹಿತ ಮಾಡಿ ತೋರಿಸಿ ಮತ್ತೊಂದರ ವಿನಿಯೋಗವನ್ನು ಪರೀಕ್ಷಕರು ಕೇಳುವುದು. 10
6. ಗ್ರೀವಾಭೇದ / ಭ್ರೂಭೇದಗಳಲ್ಲಿ ಯಾವುದಾದರೊಂದನ್ನು ಶ್ಲೋಕಸಹಿತ ಮಾಡಿ ತೋರಿಸಿ ಮತ್ತೊಂದರ ವಿನಿಯೋಗವನ್ನು ಪರೀಕ್ಷಕರು ಕೇಳುವುದು. 10

Set - II

[Turn over

7. ತಿಶ್ರ / ಚತುರಶ್ರ ಅಲರಿಪುವನ್ನು ನರ್ತಿಸುವುದು. ಯಾವುದಾದರೂಂದು ಅಲರಿಪುವಿನ ಮುಕ್ತಾಯವನ್ನು ತಾಳ ಹಾಕಿ ಹೇಳುವುದು. (ಪರೀಕ್ಷಕರ ಆಯ್ಕೆ) 25

8. a) ಜತಿಸ್ವರದ ಲಕ್ಷಣವನ್ನು ತಿಳಿಸಿ.

b) ಒಂದು ಜತಿಸ್ವರದ ಪೂರ್ವಾರ್ಥವನ್ನು ನರ್ತಿಸಿ.

c) ಮತ್ತೊಂದು ಜತಿಸ್ವರದ ಉತ್ತರಾರ್ಥವನ್ನು ನರ್ತಿಸಿ.

(ಜತಿಸ್ವರಗಳ ರಾಗ, ತಾಳಗಳನ್ನು ತಿಳಿಸಬೇಕು)

30

9. a) ದೇವರನಾಮದ ರಾಗ, ತಾಳ, ರಚನೆ, ಅಂಕಿತನಾಮ ಮತ್ತು ಭಾವಾರ್ಥವನ್ನು ಹೇಳಿಸುವುದು.

b) ವಿದ್ಯಾರ್ಥಿಯ / ಪರೀಕ್ಷಕರ ಆಯ್ಕೆಯಂತೆ ಯಾವುದಾದರೂ ಒಂದು ದೇವರನಾಮವನ್ನು ಸಂಪೂರ್ಣವಾಗಿ ನರ್ತಿಸುವುದು. 35

=====